

ಸುಣ್ಣ ನಿಜಕ್ಕೂ 'ಸೋತು ಸುಣ್ಣವಾಗಿದೆ'. ಯಾಕೋ ಏನೋ ಗೊತ್ತಿಲ್ಲ, ಈ ಬಣ್ಣದ ಜಿಂಕೆ ನನ್ನ ಸಂಬಂಧ ಬೇಕೂ ಬೇಕೂ, ಬ್ಯಾಡಾ ಬ್ಯಾಡಾ., so... so... ಸುಣ್ಣದ ಹಾಗೆ ಈ ಬಣ್ಣದ ಮಾಯಾವಿ ನನಗೆ ಆಪ್ತವಾಗಲೆ ಇಲ್ಲ.

ಸಾಕ್ರೇಟಿಸ್—ಝಾಂತಿಪೆಯರಂತೆ, ಬಣ್ಣ—ಸುಣ್ಣಗಳೆರಡರದು ಅವುಡಾ—ಸವುಡಾ ದಾಂಪತ್ಯ. ಸತಿ—ಪತಿಗಳೊಂದಿಗೆ ಹಿತವಾಗಿಲ್ಲದ ಭಕ್ತಿಯ ಪರಿ. ಸಪ್ತವರ್ಣಗಳಿಗೆ ಒಡೆಯನಾಗಿದ್ದರೂ, ಶ್ವೇತ ಸುಣ್ಣಕ್ಕೆ ಅದೇಂಥ ನಿಷ್ಕಳಗುಣ, ನಿರಾಳಭಾವ! ಬಣ್ಣದ ಬೆಡಗಿಗೆ ಬಲ್ಲಿದರು ಮನಸೋಲರು. ಸುಣ್ಣವಿನಾ, ಅನ್ಯಂ ನಾಸ್ತಿ: ಬಡವಗೆ ಸುಣ್ಣವೇ ಪ್ರಾಣ ಜೀವಾಳ.

'ಬಡತನಕ್ಕೆ ಸುಣ್ಣ, ಬಡಿವಾರಕ್ಕೆ ಬಣ್ಣ' ಎಂಬ ಮಾತೂ ಇದೆ. ಸುಣ್ಣ ಅಸಲಿ ಬಂಗಾರವಾದರೆ, ಬಣ್ಣದ್ದೋ ಕಾಗೆ ಬಂಗಾರ! ಬಹುಶಃ ಈ ಕಾರಣಗಳಿಂದಾಗಿ, ನಿಯತ್ತು ಮತ್ತೆ ನೀತಿ — ಎರಡೂ ಇಲ್ಲದ ಊಸವಳ್ಳಿಗಳಿಗೆ ಕ್ಷಣ ಕ್ಷಣಕ್ಕೆ ಬಣ್ಣಬದಲಾಯಿಸುವ ಚಾಳಿ. ಸತಿ 'ಬಣ್ಣ'ಕ್ಕೆ ಬಡಿವಾರವೆಂಬುದು ಏಕಮಾತ್ರ ಬಂಡವಾಳು, ನಮ್ಮ ಪುಢಾರಿಗಳ ಹಾಗೆ. ಈ ಬಿನ್ನಾಣಿತ್ತಿಗೆ ಹಲವು ಮುಖ, ಹದತಪ್ಪಿದ ನಾಲಿಗೆ! God sees the truth but waits. ಕೊನೆಗೆ ಪಾತರಗಿತ್ತಿಯ 'ಬಣ್ಣ' ಬಯಲಾದಾಗ ಸತ್ಯ ಬಯಲಿಗೆ ಬರದೆ ಬಿಟ್ಟೀತೆ!

ಅದೇ ನಮ್ಮ ಸುಣ್ಣಣನದೋ ಸಂತನ ಸಂತಾನ. ಸುಣ್ಣದ ಬಣ್ಣ ಎಂದೂ ಬಯಲಾಗುವಂಥದ್ದಲ್ಲ. ಆತ ಸತ್ಯನಿಷ್ಠ, ಏಕವ್ರತಸ್ಥ, ಮರ್ಯಾದಾ ಪುರುಷನ ಹಾಗೆ. 'ಮಡಿಲೊಳಗೆ ಸುಣ್ಣ ಕಟ್ಟಿಕೊಂಡು ಮಡುವಿಗೆ ಬಿದ್ದಂತೆ' ಎಂಬ ಎಚ್ಚರಿಕೆ ನೀಡುತ್ತಾರೆ, ನಮ್ಮ ಶರಣರು. ಬದುಕಿನ ಮಡುವಿನೊಳಗೆ ತಕ—ತಕ ಕುಣಿಕುಣಿದು ಹೋರಾಟ ನಡೆಸಿದರೂ, ಕೊನೆಗೆ ಸೋತು ಸುಣ್ಣವಾಗಿ ಬದುಕನ್ನು ಗೆಲ್ಲಬೇಕು ಎಂಬ ಸಂದೇಶ ಈ ಮಾತುಗಳಲ್ಲಿ ಇದ್ದೀತು! ಅಥವಾ ವಿಭಿನ್ನ ಸ್ವಭಾವದ ನೀರು ಹಾಗೂ ಸುಣ್ಣಗಳೆರಡು ಅದ್ವೈತವಾಗುವ ಮುನ್ನ, ವಾದ—ಪ್ರತಿವಾದಗಳ ಮೂಲಕ ಒಂದನ್ನೊಂದು ಪರಸ್ಪರ ಅರಿತುಕೊಳ್ಳುವ ತರ್ಕವಿಧಾನ ಕತ—ಕತ ಕುದಿಯುವಲ್ಲಿರಬಹುದೆ! ಹೊಸ ವಾತಾವರಣ, ಹೊಸ ಸಂಬಂಧದೊಂದಿಗೆ ಹೊಂದಿಕೊಳ್ಳುವ ಮುಂಚೆಗಿನ ಮಾನವ ಸಹಜ ಆತಂಕ—ತಲ್ಲಣ ಇದ್ದರೂ ಇರಬಹುದು!

ಕೊನೆಗೊಮ್ಮೆ ಕುದಿ ಇಳಿದ ಮೇಲೆ, ಅದು ತಣ್ಣಗಾಯಿತೋ, ಮಿಲಾಪ ಪಕ್ಕಾ ಆದಂತೆಯೇ ಸರಿ. ಇಮ್ಮೊತ್ತಿನವರೆಗೆ ಕುದಿಯುತ್ತಿದ್ದ ನೀರಾಗನೆ, ಅಲ್ಲಮನ ಮೃದಂಗನಾದಕ್ಕೆ ಮನಸೋತ ಮಾಯೆಯಂತೆ ಮೆತ್ತಗಾಗಿ ಹೋಗಿದ್ದುಳಿ. ಪ್ರತಿಯೊಂದು ಜೀವದ ಜನ್ಮವೂ ನೋವುಜನ್ಮವೆಂಬ ಸತ್ಯ ಇಲ್ಲಿರಬಹುದು.

ಹಾಗೆ ನೋಡಿದರೆ, ಸುಣ್ಣದ ಹುಟ್ಟು ಕೂಡಾ ನೋವುಜನ್ಮವೇ! ಘನಘೋರ ನೋವುಂಡು ಅದು ಸದ್ಯದ ಸುಣ್ಣಜನ್ಮಕ್ಕೆ ಬಂದಿರೋದು. ಪೂರ್ವಾಶ್ರಮಲ್ಲಿ ಒರಬೊರಬು ಕಲ್ಲಿನಂತಿದ್ದು,


ಸುಡುಬೆಂಕಿಗೆ ಮೈಕೊಟ್ಟ ನಂತರವೆ, ಅದು ಮೃದು ಹರಳಾಗಿ ಸಂಸ್ಕಾರ ಹೊಂದಿರೋದು. 'ಬಡತನದ ಬೇಗೆಯಲ್ಲಿ ಬೆಂದು, ಕಷ್ಟನಷ್ಟ, ದುಃಖ ದುಮ್ಮಾನಗಳನ್ನು ಅಪಾರ ತಾಳ್ಮೆಯಿಂದ ಸಹಿಸಿ, ಮೂಳೆ ಮುರಿಯುವಂಥ ದುಡಿಮೆಯ ಬಲದಿಂದ ಮೇಲಕ್ಕೇರಿದವನೇ ನಿಜವಾದ ಮಹಾನುಭಾವ...' — ನೀಗ್ರೋ ಜನಾಂಗದ ನಾಯಕ, ಬೂಕರ್ ಟಿ ವಾಷಿಂಗ್ಟನ್ ಈ ಮಾತುಗಳು ಸುಣ್ಣದ ಈ ಆವಿಷ್ಕಾರ ನೆನಪಿಗೆ ತರುವಂತಿವೆ.

'ಯಶಸ್ಸಿನ ಹಿರಿಮೆ ಇರುವುದು... ಆ ಸಾಧನೆಯ ದಾರಿಯಲ್ಲಿ... ನಾವು ಎದುರಿಸಿ ಪಾರಾಗುವ ವಿಘ್ನ ಪರಂಪರೆಯಲ್ಲಿ! ಕಷ್ಟಗಳ ಕಲ್ಲು ಮುಳ್ಳಿನ ಹಾದಿಯನ್ನು ಸವೆಸಿ ಬಂದಾತಗೆ ಸಾಧನೆಯ ಶ್ರೀಗಿರಿ ಲಭಿಸುವದು. 'ಮೇಲಾಗಲೊಲ್ಲೆನು ಕೀಳಾಗದೆ' ಎಂಬ ಸತ್ಯದ ಅರಿವು ಗೋಚರಿಸುವುದು. ಮೊದಮೊದಲು ಸೋತು ಸುಣ್ಣವಾದರೂ, ಅಂತಿಮ ಗೆಲುವು ಸಾಧಿಸುವದೇ ಯಶಸ್ವಿ ಬದುಕಿನ ಸೂತ್ರವಲ್ಲವೆ!

ಬದುಕು ಆವಿಷಾರಗೊಳ್ಳುತ್ತ ನಡೆದಂತೆ... ಬಣ್ಣ—ಬಣ್ಣದ ಪೆಂಟ್‌ಗಳು ಧಾಂಗುಡಿ ಇಡುತ್ತಲೆ ಬಂದವು. ಈಗಲೂ ಸುಣ್ಣ ಬಡವರ ಬಂಧುವಾಗಿಯೇ ಉಳಿದುಕೊಂಡಿದೆ. ಸುಣ್ಣ—ಉಸುಕಿನ ಬೆಸಕಿನೊಂದಿಗೆ ಹೊರಬಂದ 'ಗಚ್ಚು' ಎಂಬ ಗಟ್ಟಿ ಪದಾರ್ಥ ನಮ್ಮ ಹಿಂದಿನವರಿಗೆ ಬಲು ಅಚ್ಚುಮೆಚ್ಚು. ಗೋಲಗುಮ್ಮಟದಂಥ ಹಳೆಯ ಜಮಾನಾದ ದಿವಿನಾದ ಕಟ್ಟಡಗಳು ಯಾವಕಾಲಕ್ಕೂ ಸದೃಢವಾಗಿ ಎದೆಕೊಟ್ಟು ನಿಂತಿರುವುದು ಸುಣ್ಣದ ಬಲದಿಂದಾಗಿ. ಅದೇ ನೋಡಿ, ಈ 'ಬಣ್ಣ'ದಾಕೆ ಗುಮ್ಮನಗುಸುಗಿ. ನಗುನಗುತ್ತಲೆ, ಯಾವ ತಂಟೆ ತಕರಾರು ತೆಗೆಯದೆ, ಕತ—ಕತ ಕುದಿಯದೆ, ಅನ್ಯರೊಂದಿಗೆ ಕ್ಷಣಮಾತ್ರದಲ್ಲಿ ಕೈ ಕೈ ಮಿಲಾಪಿಸುತ್ತಾಳೆ. ಅವಳ ಬಿನ್ನಾಣದ ಮಾತುಗಳಿಗೆ ಬಕರಾಗಳು ಸುಲಭವಾಗಿ ಬಲಿಯಾಗುತ್ತವೆ. ಅದರದು ಒಳಗೊಂದು... ಹೊರಗೊಂದು...! ಕೊಳಕು ಅಂತರಂಗಕ್ಕೆ ಧಳಕು ಬಹಿರಂಗ! ಸತ್ಯಕ್ಕೆ ಬಳಿದ ಅಸತ್ಯದ ಬಣ್ಣ ಕೊನೆಗೊಂದು ದಿನ ಫತರುಗಟ್ಟದೆ ಬಿಟ್ಟೀತೆ! Quick acquaintance brings repentance... ಆಂಗ್ಲಮಾತೇ ಇದೆಯಲ್ಲ!

ನನ್ನ ಪ್ರಕಾರ ಸುಣ್ಣವೆಂಬುದು ಸತ್ಯಾನುಸಂಧಾನದ ಸಂಕೇತ. 'ಸುಣ್ಣವೇ ಸುಂದರ, ಸುಣ್ಣದಲ್ಲಿದೆ ಸೌಂದರ್ಯ' ಎಂದು ನಂಬಿರೋನು ನಾನು. ಕಲ್ಲರಳಿ ಹೂವಾಗಿ, ಎಲ್ಲರಿಗೆ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗುವ ಈ ಸುಣ್ಣ ಮಹಾತ್ಮನಿಗೊಂದು ಸೆಲ್ಯೂಟ್ ಹೇಳೋದಾದಲ್ಲಿ: 'ಸುಣ್ಣಮೇವ ಜಯತೆ' ಅಂಬೊ ಜಯಘೋಷ ಸೂಕ್ತವಾದೀತು!

ಹೌದಲ್ಲವೆ, 'ಇದು ಬರೀ ಸುಣ್ಣಲ್ಲೋ ಅಣ್ಣಾ, ಈ ಸುಣ್ಣಾಟದಾಟ ಬಲ್ಲವರಾರೋ?' ಎಂದು ಕವಿ ಬೇಂದ್ರೆ ಹಾಡುತ್ತಿದ್ದ ರೇನೋ... ಓ ಓ ಓ...



ಸೇವೆ

ಸರ್ಕಾರಿ ಸೇವೆಗೆ ಸೇರಲು ಪಾಸಾಗಲೇಬೇಕು ಸಿ ಇ ಟಿ ಜನಸೇವೆಗೆ (ರಾಜಕೀಯ) ಮಾತ್ರ ಸಾಕು ಜಾತಿ ಹಣ ಬಲದ ಕ್ವಾಲಿಟಿ..!

ಸಕ್ಕರೆ

ಅರ್ಥವೇ ಇರದು ಬಾಳಲ್ಲಿ ಬಯಸಿದ್ದೆಲ್ಲಾ ಸುಲಭದಿ ಸಿಕ್ಕರೆ... ಸಿಹಿ ಇರಲಿ ಕಹಿಯೂ ಇರಲಿ ಆಗ ಜೀವನ ಅಕ್ಕರೆ.. ಸಕ್ಕರೆ..!

— ಆರ್. ಸುನೀಲ್ ತರೀಕೆರೆ

ಕಡು ಸತ್ಯ

ಎಷ್ಟೇ ಕತ್ತಲಾದರೂ ಚಿಕ್ಕ ದೀಪದ ಬೆಳಕು ಕಣ್ಣುಗಳು ಇರುವುದನ್ನು ನಿಜವಾಗಿಸಿತು..!

ನೌಕರರು

ಜಗತ್ತಿನಲ್ಲಿ ರಜೆ ಪಡೆಯದ ನೌಕರರು ಸೂರ್ಯ ಚಂದ್ರ ನಕ್ಷತ್ರಗಳು ಮಾತ್ರ — ವೆಂಕಟೇಶ ಚಾಗಿ